



ಮಾಹಿತಿ ಕಣಿವೆ

‘ವಿಚಾರ ಲಹರಿ’ ಬರಹಗಳು ಮಾಹಿತಿಯ ಕಣಿವೆವಾಗಿವೆ. ಒದುಗರ ಮನಸ್ಸನ್ನು ತಟ್ಟುವಂತೆ ಹಾಗೂ ಆಲೋಚನೆಗೆ ಹೆಚ್ಚುವಂತೆ ಪ್ರೇರೇಪಿಸುತ್ತವೆ. ‘ಮಾತೆ ಮುತ್ತು’ ನುಡಿಗಳು ಸ್ಫೂರ್ತಿದಾಯಕ ಮಾತುಗಳನ್ನು, ಅನುಭವಿಗಳ ಉಲ್ಲೇಖಗಳನ್ನು ಒಳಗೊಂಡು ಓದುಗರಿಗೆ ಜ್ಞಾನಧಾರೆಯನ್ನು ಹರಿಸುತ್ತಿವೆ.

—ಜಗದೀಶ ಬಿ. ಗೌಡ, ಧಾರವಾಡ

ಬೆಕ್ಕಿಗೆ ಗಂಟೆ ಕಟ್ಟುವವರಾರು?


‘ಆದರ್ಶದ ವಾಸ್ತವಿಕತೆ’ (ಆ. 28, ಜಿ.ವಿ. ಆನಂದಮೂರ್ತಿ) ‘ವಿಚಾರ ಲಹರಿ’ ಅರ್ಥಗರ್ಭಿತವಾಗಿದೆ. ಕಾರ್ಯಕ್ರಮ, ಸಮಾರಂಭಗಳ ಮೇಲೆ ಸರ್ಕಾರದ ಅನವಶ್ಯಕ ಖರ್ಚುಗಳ ಕುರಿತು ಮರುಚಿಂತಿಸುವಂತೆ ಪ್ರೇರೇಪಿಸುತ್ತದೆ. ಬೆಕ್ಕಿಗೆ ಗಂಟೆ ಕಟ್ಟುವವರಾರು ಎಂಬ ಪ್ರಶ್ನೆ ಎದುರಾಗುತ್ತದೆ.

—ಎಂ.ಎಸ್. ಬದರಿಮಠ, ಹುಬ್ಬಳ್ಳಿ

ವಿಶ್ವಾಸ, ಅಪನಂಬಿಕೆಯ ಸುತ್ತ

‘ಬಲಮುರಿ ಶಂಬಿ’ (ಸೆ. 04, ಡಾ. ನಾ ಮೊಗಸಾಲೆ) ಕಥೆ ಚೆನ್ನಾಗಿದೆ. ಇಬ್ಬರು ಗೆಳೆಯರ ನಡುವಿನ ವಿಶ್ವಾಸ, ಅಪನಂಬಿಕೆಯ ಎಳೆಯನ್ನು ಸೂಕ್ಷ್ಮವಾಗಿ ತೋರಿಸುತ್ತದೆ. ಶಂಭಟ್ಟರು ಕಳ್ಳತನದ ಸುಳಿವನ್ನು ಗ್ರಹಿಸಿ ಉತ್ತರವನ್ನು ಕೊಟ್ಟಿರುತ್ತಾರೆ. ಕಥೆ ಚೆನ್ನಾಗಿ ಓದಿಸಿಕೊಂಡುಹೋಗುತ್ತೆ.

—ಟಿ.ಎಸ್. ನಾಗರಾಜ ರಾವ್



ಸ್ಮಾರ್ಟ್ ಜೀವನ!

‘ಸ್ಮಾರ್ಟ್‌ಹೋಮ್; ಬೆರಳ ತುದಿಯಲ್ಲೇ ಮನೆ ನಿರ್ವಹಣೆ’ (ಸೆ. 04, ಶಶಿಕುಮಾರ್ ಸಿ.) ‘ನಿತ್ಯನೂತನ’ ಲೇಖನ ಉಪಯುಕ್ತವಾಗಿದೆ. ಗೃಹ ನಿರ್ವಹಣೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಹಲವು ವಿಧದ ಸ್ಮಾರ್ಟ್ ಸಾಧನಗಳು ಲಭ್ಯವಿವೆ. ಕ್ಯಾಮೆರಾ ಲಾಕರ್, ರೋಬಾಟ್ ವ್ಯಾಕ್ಯುಮ್ ಕ್ಲೀನರ್, ವಾಯ್ಸ್ ಅಸಿಸ್ಟೆಂಟ್, ಲಿಫ್ಟ್ ಹೀಗೆ ಹಲವು ಸಾಧನಗಳು ತಾಂತ್ರಿಕವಾಗಿ ಜನರಿಗೆ ಸಹಕಾರಿಯಾಗಿವೆ. ಇವು ಜೀವನವನ್ನೂ ಸ್ಮಾರ್ಟ್ ಆಗಿಸಿವೆ. ಈ ಸಾಧನಗಳ ಕುರಿತ ಪರಿಚಯಾತ್ಮಕ ಲೇಖನ ಉಪಯುಕ್ತವಾಗಿದೆ.

—ಕೆ.ಎಂ. ಕೊಟ್ಟಸ್ವಾಮಿ, ಸಂಡೂರು

ಜಾಗೃತಿ ಮೂಡಲಿ

‘ಮುಟ್ಟು ನಿಂತ ಮೇಲೆ’ (ಸೆ. 04, ನೇಮಿಚಂದ್ರ) ಲೇಖನ ಉಪಯುಕ್ತವಾಗಿದೆ. ಈಗಲೂ ಅನೇಕ ಹೆಣ್ಣುಮಕ್ಕಳಿಗೆ ಔಷಧಗಳ ಬಗ್ಗೆ ತಿಳಿವಳಿಕೆ ಇಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ಇಂಥ ವಿಷಯಗಳು ಹೆಚ್ಚು ಪ್ರಕಟವಾಗಿ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಲಿ.

—ಭುವನ ಧನು



ಮಾಹಿತಿಪೂರ್ಣ ಬರಹ

ಲೇಖನ, ಕಾರ್ಟೂನ್ ಸ್ವರಾಶ್ರಯ ಅಡ್ಡಪರಿಣಾಮಗಳ ಕುರಿತು ವಿವರವಾದ ಮಾಹಿತಿ ಒದಗಿಸಿತು. ಲೇಖಕರು ತಮಗೇನಾಗಿದೆ ಎಂದು ತಿಳಿಯಲು ಅನೇಕ ಅಂತರರಾಷ್ಟ್ರೀಯ ಮಟ್ಟದ ವೈದ್ಯರ ಬರಹಗಳನ್ನು ಓದಿ ಅರ್ಥೈಸಿಕೊಂಡು ಅದನ್ನು ತಮ್ಮ ಕುಟುಂಬ ವೈದ್ಯರ ಗಮನಕ್ಕೂ ತಂದಿದ್ದು ಅಸಾಮಾನ್ಯ ಮತ್ತು ಅಭಿನಂದನೀಯ.

—ಡಾ. ಟಿ.ಎಸ್. ಕುಪ್ಪಣ್ಣ

ಹಗುರಾಗುವ ಉತ್ತಮ ವಿಧಾನ

‘ಥಾಟ್ ಜರ್ನಲಿಂಗ್, ಆಲೋಚನೆಗಳ ಸಂಸ್ಕರಣಾ ವಿಧಾನ’ (ಆ. 28, ಅನಿತಾ ನಾಡಿಗ್) ‘ಮಾನಸಿಕ ಸ್ವಾಸ್ಥ್ಯ’ ಲೇಖನ ಅರ್ಥಪೂರ್ಣವಾಗಿದೆ. ಯಾರಲ್ಲೂ ಹಂಚಿಕೊಳ್ಳಲಾಗದ ಸಂತಸ/ದುಃಖವನ್ನು ಥಾಟ್ ಜರ್ನಲಿಂಗ್ ಮೂಲಕ ಹಗುರಾಗುವಂತೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ.

ಕೂಡು ಕುಟುಂಬದಲ್ಲಿ ಇದು ಸ್ವಲ್ಪ ಕಷ್ಟವೆನಿಸಿದರೂ ಮನ ಹಗುರಾಗುವುದರಿಂದ ಈ ವಿಧಾನವನ್ನು ಅಳವಡಿಸಿಕೊಳ್ಳಬಹುದು. ನೋವುಗಳನ್ನು ಬರವಣಿಗೆಯ ಮೂಲಕ ಹೊರಹಾಕಿ ಎಂದು ನಮ್ಮ ಶಿಕ್ಷಕರು ತಿಳಿಸುತ್ತಿದ್ದು, ಇದಕ್ಕೆ ಥಾಟ್ ಜರ್ನಲಿಂಗ್ ಎನ್ನುತ್ತಾರೆಂದು ಗೊತ್ತಿರಲಿಲ್ಲ. ನೊಂದು ಬೆಂದು ಮಾನಸಿಕ ವೈದ್ಯರ ಸಲಹೆ ಸೂಚನೆ ಪಾಲಿಸಬೇಕಾದ ಮಟ್ಟವನ್ನು ತಲುಪುತ್ತಿರುವ ಜನರಿಗೆ ಇದು ಅತ್ಯಂತ ಪ್ರಯೋಜನಕಾರಿ.

—ಧನಲಕ್ಷ್ಮಿ ಪುರುಷೋತ್ತಮರಾವ್, ಕೋಲಾರ

ಭಾಷೆಯ ಸೊಗಡು, ಸೊಗಸು!

‘ಅಂದದೂರು ಬೆಂಗಳೂರು ಆನಂದದ ತವರೂರು...’ (ಆ. 28, ಬಿ.ಕೆ. ಸುಮತಿ) ‘ಚೆನ್ನಡಿ’ ಬಹಳ ಚೆನ್ನಾಗಿದೆ. ಬೆಂಗಳೂರಿನ



ಪುಟ್ಟ ಹಳ್ಳಿಯ ಮಹಿಳೆಯರಿಗೆ ವಿಶ್ವ ಮನ್ನಣೆ

ಅನುಕರಣೀಯ

‘ಪುಟ್ಟ ಹಳ್ಳಿಯ ಮಹಿಳೆಯರಿಗೆ ವಿಶ್ವ ಮನ್ನಣೆ’ (ಸೆ. 04, ಮಲ್ಲಿಕಾರ್ಜುನ ಹೊಸಪಾಳ್ಯ) ಸ್ಫೂರ್ತಿದಾಯಕವಾಗಿದೆ. ಧಾರವಾಡ ಜಿಲ್ಲೆಯ ತೀರ್ಥ ಎಂಬ ಪುಟ್ಟ ಹಳ್ಳಿಯ ಮಹಿಳೆಯರು ತಮ್ಮ ವಿಶಿಷ್ಟ ಕಾರ್ಯದಿಂದ ವಿಶ್ವ ಸಂಸ್ಥೆ ನೀಡುವ ಪ್ರತಿಷ್ಠಿತ ‘ಈಕ್ವೇಟರ್ ಇನಿಯೇಟಿವ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವುದು ಶ್ಲಾಘನೀಯ.

ಸಿರಿಧಾನ್ಯ ಬೆಳೆಯಲು ರೈತರನ್ನು ಪ್ರೇರೇಪಿಸಿ, ಶ್ರೇಷ್ಠ ಮಟ್ಟದ ಕಾಳುಗಳನ್ನು ಬೀಜ ಬ್ಯಾಂಕ್‌ನಲ್ಲಿಡುವ ವ್ಯವಸ್ಥೆ ಮಾಡಿರುವುದು ಅತ್ಯುತ್ತಮ ಕೆಲಸ. ಈ ಸಣ್ಣ ಹಳ್ಳಿಯ ಮಹಿಳಾ ಬಳಗದಲ್ಲಿ ಭಾವೈಕ್ಯತೆ ಮೆರೆಯುವಂತೆ ಗೌರಮ್ಮ, ಆಯೇಷಾ, ಚಾಂದ್ ಬೀಬಿಯರು ಇದ್ದಾರೆ. ಈ ಮಹಿಳೆಯರ ಕಾರ್ಯ ಅನುಕರಣೀಯ.

—ಮಧು, ಬೆಂಗಳೂರು

ಬಹಳಷ್ಟು ವಿಷಯಗಳನ್ನು ಹಾಗೂ ಭಾಷಾ ವೈವಿಧ್ಯವನ್ನು ಚೆನ್ನಾಗಿ ವಿವರಿಸಿದ್ದಾರೆ. ಮೈಸೂರು ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ 50 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಾಗ ಇಂಗ್ಲಿಷ್ ಬೆರಕೆಯ ಕನ್ನಡ ಕೇಳಿ ಇದ್ದಾವ ಕನ್ನಡ ಎನ್ನುವ ಬೇಸರದ ಭಾವನೆಯಿತ್ತು. ನಂತರ ಬ್ಯಾಂಕ್ ಉದ್ಯೋಗಿನಿಮಿತ್ತ ಕರ್ನಾಟಕದ ಬಹಳಷ್ಟು ಊರುಗಳಲ್ಲಿ ಹಾಗೂ ದೇಶದ ಬೇರೆಬೇರೆ ನಗರಗಳಲ್ಲಿ ವಾಸಿಸಿದ ನಂತರ ಕನ್ನಡದಲ್ಲೇ ಎಷ್ಟು ಭಿನ್ನ ಶೈಲಿ ಹಾಗೂ ಸೊಗಡಿದೆ ಎನಿಸಿತು. ಹಾಗೆಯೇ ಹೈದರಾಬಾದಿನ ಉರ್ದು, ಮುಂಬೈನ ಟಿಪೋರಿ ಭಾಷೆ, ಅಸ್ಸಾಮಿನ ವಿವಿಧ ಬುಡಕಟ್ಟು ಭಾಷೆಗಳನ್ನು ಕೇಳಿದ ನಂತರ ಎಲ್ಲಾ ಭಾಷೆಗಳಲ್ಲೂ ಅದರದೇ ಆದ ಸೊಗಸಿದೆ ಎಂದು ಮನವರಿಕೆ ಆಯಿತು.

— ಹಿ.ತಾ. ಸುಬ್ರಹ್ಮಣ್ಯ, ಬೆಂಗಳೂರು

ಸೂಕ್ತ ಮಾರ್ಗದರ್ಶನ

‘ಪದಕ್ರೋಧ ತರವಲ್ಲ ಮುಗುದೆಗೆ’ (ಆ. 28) ಮುಖಪುಟದಲ್ಲಿ ‘ಡಿಜಿಟಲ್ ಸುರಕ್ಷೆ’, ‘ಭಯ ಬಿಡಿ ದೂರು ನೀಡಿ’ ಲೇಖನಗಳು, ಎಂ.ಎ. ಸಲೀಂರವರ ಮಾರ್ಗದರ್ಶನ ಉಪಯುಕ್ತವಾಗಿದೆ.

—ಕೆ. ಹರೀಶ ಕುಮಾರ್, ಪುತ್ತೂರು